

ನನ್ನ ಮದ್ಯೆ ಇದ್ದ ಅಗಲವಾದ ಮೇಜನ್ನು ದಾಟಿ ನಿಧಾನವಾಗಿ ತಲೆ ತಗ್ಗಿಸಿ ಅವರ ಹಣೆಯ ಮೇಲೆ ಮೂಡಿದ್ದ ಬೆವರಿನ ಬಿಸಿ ಹನಿಗಳನ್ನು, ಬೆಳ್ಳಿಯ ಹಾಗೆ ಹೊಳೆಯುವ ಅವರ ಕಣ್ಣು ಹೊಳಪನ್ನು ಕಣ್ಣಿನ ಕತ್ತಲೆಯ ಕಿಂಡಿಯೊಳಗೆ ಬಂಧಿಸಿಕೊಂಡೆ.

ಮತ್ತೆ...

ನಾನು ನೀಡಿದ್ದ ಕೈಗೆ ಪುರಾವೆಯಾಗಿ ಬೆರಳಿನ ತುದಿಯನ್ನು ಅವು ಸ್ಪರ್ಶಿಸಿದವು. ಕನಸುಗಳ ಕಡಿದಾದ ದಾರಿಯಲ್ಲಿ ಪ್ರವಾಹ ಉಕ್ಕಿಹರಿಯಿತು. ಬಣ್ಣ ಮತ್ತು ಹೊಳಪಿನ ಝರಿ ನನ್ನೊಳಗೆ ಲೀನವಾಯಿತು. ಹೃದಯದ ನಿಶ್ಯಬ್ದ ಕೋಟಿಯೊಳಗೆ ಜಲತರಂಗಗಳು ಮೊಳಗಿದವು. ಗುಲಾಬಿ ಬಣ್ಣದ ಸೆರಗು ಕೆಂಬಣ್ಣವಾಗಿ ಪರಿವರ್ತಿತವಾಯಿತು. ಆಸೆಗಳ ದಿಬ್ಬಣ ಬೆಳ್ಳಿಂಗಳ ಸಮುದ್ರದೊಳಗೆ ಮುಳುಗಿತು.

ನಿಂತೇ ಹೋಗಿದ್ದ ನನ್ನ ಉಸಿರು ಪುನಃ ಚಾಲನೆಗೊಂಡಿತು. ನಾನು ಮತ್ತೆ ಬದುಕಿದೆ. ಅತ್ತಿತ್ತ ಹೊಯ್ದಾಡುತ್ತಿದ್ದ ನಾನು ಕಾಲುಗಳು ಸ್ವಾಭಾವಿಕವಾಗಿ ಕಡೆಗೆ ಸರಿದವು. ತಲೆಯನ್ನು ಸೆರಗಿನಿಂದ ಮುಚ್ಚಿಕೊಂಡು ನಡುಗುತ್ತಿದ್ದ ಬೆರಳುಗಳಿಂದ ಕಷ್ಟಪಟ್ಟು ಒಣಗಿದ ತುಟಿಗಳ ಮೇಲೆ ಒತ್ತಿಕೊಂಡೆ. ಈ ಪವಿತ್ರ ದೃಶ್ಯವನ್ನು ಕಂಡ ಕಂಗಳು ತಾವಾಗಿಯೇ ಮುಚ್ಚಿಕೊಂಡವು. ತಲೆ ಪವಿತ್ರ ಖುಡಾ ಎದುರಿಗೆ ತಾನಾಗಿಯೇ ಬಾಗಿತು.

ನಾನು ಪ್ರಾರ್ಥಿಸಿದೆ... “ಓ ನನ್ನ ದೇವರೇ, ನನ್ನನ್ನು ಸ್ವರ್ಗದ ದ್ವಾರದ ಬಳಿಯಿಂದ ಹಿಂದಿರುಗುವ ಹಾಗೆ ಮಾಡಬೇಡಿ, ನನ್ನ ತಪ್ಪಿಗಾಗಿ ನನ್ನನ್ನು ಕ್ಷಮಿಸಿಬಿಡಿ...” ಬಲಗೈನ ಅದೃಷ್ಟವಂತ ಬೆರಳಿನಿಂದ ಮೂಗಿನ ಮೇಲಿದ್ದ ಹೊಳೆಯುವ ಮೂಗುತಿಯನ್ನು ತಿರುಗಣೆಯಿಂದ ತೆಗೆದು ಅಲ್ಲೇ ಎದುರಿಗೆ ಕುಳಿತಿದ್ದ ಜವಾನಿಕ್ರಿಯ ದೊರಗು ಕೈಗಳೊಳಗೆ ಇಟ್ಟೆ. ತಕ್ಷಣ ಆಕೆಯ ಮುಖದ ಮೇಲೆ ಗಾಬರಿ ಕಾಣಿಸಿತು.

ಮೋಡಗಳು ಉರಿಯುತ್ತಿದ್ದ ಸೂರ್ಯನನ್ನು ಕಂಡು ಕನಿಕರಿಸಿ ತಮ್ಮೊಳಗೆ ಆಶ್ರಯ ನೀಡಿದವು.

ಮೋಡಗಳ ಅಂಚುಗಳು ಬೆಳ್ಳಿ ಬಣ್ಣದಿಂದ ಹೊಳೆಯಲಾರಂಭಿಸಿದವು.

ರಕ್ತಂದಾ ರೂಪಿ

ಆಧುನಿಕ ಸಂವೇದನೆಯ ಕತೆಗಾರ್ತಿ ರಕ್ತಂದಾರೂಪಿ ಅವರ ಕತೆಗಳು ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ ಪ್ರಕಟಗೊಂಡಿವೆ. ಆಕಾಶವಾಣಿ ರಾಜಧಾನಿ ಚಾನೆಲ್ ಮತ್ತು ಉರ್ದು ಸರ್ವಿಸ್‌ಗಳಲ್ಲಿಯೂ ಇವರ ಕತೆ, ಕವಿತೆಗಳು ಪ್ರಸಾರಗೊಳ್ಳುತ್ತವೆ. ಭಾರತೀಯ ಭಾಷೆಗಳಿಗೆ ಇವರ ಕತೆಗಳು ಅನುವಾದಗೊಂಡಿವೆ. ದೆಹಲಿಯ ಜಾಮಿಯಾ ಸೀನಿಯರ್ ಸೆಕೆಂಡರಿ ಸ್ಕೂಲ್‌ನಲ್ಲಿ ಅಧ್ಯಾಪಕೆ.

ಎಚ್.ಎಂ. ಕುಮಾರಸ್ವಾಮಿ

ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬರವಣಿಗೆ ಮಾಡುವ ಕುಮಾರಸ್ವಾಮಿ ಮುಖ್ಯವಾಗಿ ಉಭಯ ಭಾಷೆಗಳ ಅನುವಾದಕರು. ಎರಡೂ ಭಾಷೆಗಳಲ್ಲಿ ಇವರ ಪುಸ್ತಕಗಳು ಪ್ರಕಟಗೊಂಡಿವೆ. ಪದವಿ ಕಾಲೇಜಿನ ಹಿಂದಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯ ಬಳಿಕ ಮೈಸೂರಿನಲ್ಲಿ ನೆಲೆಸಿದ್ದಾರೆ.